

ಸಾಕ್ಷಿಗೆ ಪ್ರಮಾಣ ವಚನವನ್ನು ಬೋಧಿಸಿ ಪ್ರಮಾಣೀಕರಿಸಿದ ದಿ:19.08.2022

ಮುಂದುವರೆದ ಪಾಟೀ ಸವಾಲು: ಶ್ರೀ ಹೆಚ್ ಇ ಪಿ ವಕೀಲರಿಂದ

ನಿಪಿ-8 ರ ಪ್ರಕಾರ ಆರೋಪಿಗಳು ಧರ್ಮದರ್ಶಿಗಳಿಂದ ಪಡೆದುಕೊಂಡಿದ್ದಾರೆ ಎಂದು ಹೇಳುವ ಬಂಡವಾಳದ ಒಟ್ಟು ಮೊತ್ತ ರೂ.1,32,61,010/- ಗಳು. ಯಾವುದೇ ವ್ಯಕ್ತಿ ಟ್ರಸ್ಟಿಗೆ ದೇಣಿಗೆ ನೀಡಿದರೆ ಕ್ಯಾಶ್ ವೋಚರ್ ಪಡೆಯುವುದು ಕಡ್ಡಾಯ ಎಂದರೆ ಸರಿ. ಸಾಕ್ಷಿಯು ಮುಂದುವರೆದು ನಾವು ಧರ್ಮದರ್ಶಿಗಳೇ ನೀಡಿದಾಗ ಅದು ಕೊಡುಗೆ ಆಗಿ ಪರಿಗಣಿಸಲ್ಪಡುತ್ತದೆ, ಅದಕ್ಕೆ ಸಂಬಂಧಿಸಿದಂತೆ ಸಾಕಷ್ಟು ಬಾರಿ ರಶೀದಿಗಳನ್ನು ಕೇಳಿದರೂ ಆರೋಪಿಗಳು ನೀಡಿರುವುದಿಲ್ಲ. ನಿಪಿ-8 ರಲ್ಲಿ ತೋರಿಸಲಾಗಿರುವ 13 ಜನ ಧರ್ಮದರ್ಶಿಗಳಲ್ಲಿ ಎಷ್ಟು ಜನ ವರಮಾನ ತೆರಿಗೆ ಪಾವತಿದಾರರೆಂದು ನನಗೆ ಗೊತ್ತಿಲ್ಲ.

ನಾನು 2001 ರಿಂದ 2007 ರವರೆಗೆ ವರಮಾನ ತೆರಿಗೆ ಪಾವತಿ ಮಾಡುತ್ತಿದ್ದೆ. ನಾನು 2001 ರಿಂದ 2007 ರಲ್ಲಿ ಅಧ್ಯಕ್ಷನಾಗುವವರೆಗೆ ರೂ.12,78,000/- ಗಳನ್ನು ಕೊಡುಗೆಯಾಗಿ ಟ್ರಸ್ಟ್ ಗೆ ನೀಡಿರುತ್ತೇನೆ. ನಾನು 2001 ರಿಂದ 2007 ರವರೆಗೆ ಪ್ರತಿ ವರ್ಷ ಹಣಕಾಸು ವರ್ಷದಲ್ಲಿ ಎಷ್ಟು ರೂ.ಗಳನ್ನು ಟ್ರಸ್ಟ್ ಗೆ ದೇಣಿಗೆಯಾಗಿ ನೀಡಿದ್ದೇನೆ ಎಂದು ನನಗೆ ನೆನಪಿಲ್ಲ. ನಾನು 2001 ರಿಂದ 2007 ರವರೆಗಿನ ನನ್ನ ವರಮಾನ ತೆರಿಗೆ ವರದಿಯಲ್ಲಿ ಟ್ರಸ್ಟ್ ಗೆ ಕೊಡುಗೆಯಾಗಿ ನೀಡಿರುವ ಮೊತ್ತವನ್ನು ನಮೂದಿಸಿರುತ್ತೇನೆ. ಪ್ರಸ್ತುತ ಪ್ರಕರಣದಲ್ಲಿ ತನಿಖಾಧಿಕಾರಿಗಳು ತನಿಖೆಯ ವೇಳೆ ನನ್ನಿಂದ ಲಿಖಿತ ಹೇಳಿಕೆಯನ್ನು ಪಡೆದಿರುತ್ತಾರೆ. ತನಿಖೆಯ ವೇಳೆ ತನಿಖಾಧಿಕಾರಿಗಳಿಗೆ ನಾನು ಟ್ರಸ್ಟ್ ಗೆ ಸದ್ರಿ ಹಣ ಕೊಡುಗೆಯಾಗಿ ನೀಡಿರುವ ಬಗ್ಗೆ ಯಾವುದೇ ದಾಖಲೆಗಳನ್ನು ಹಾಜರುಪಡಿಸಿರುವುದಿಲ್ಲ. ನಾನು 2001 ರಿಂದ 2006 ಡಿಸೆಂಬರ್ ವರೆಗೆ ಒಟ್ಟು ಆರೋಪಿಗಳಿಂದ ರೂ.77,40,415/-ಗಳು ದುರುಪಯೋಗ ವಾಗಿರುತ್ತದೆ. 2001 ಮತ್ತು 2002 ರ ಆಡಳಿತಾವಧಿಯಲ್ಲಿ ಟ್ರಸ್ಟ್ ನ ಆದಾಯದ ಮೂಲ ಧರ್ಮದರ್ಶಿಗಳ ಕೊಡುಗೆ ಹೊರತುಪಡಿಸಿ, ಶಾಲಾ ಶುಲ್ಕವಾಗಿರುತ್ತದೆ.

ನಿಪಿ-13 ಆಡಿಟ್ ವರದಿಯು ಎಂದರೆ ಸರಿಯಲ್ಲ. ನಿಪಿ-13 ನ್ನು ಆದಾಯ ತೆರಿಗೆ ಇಲಾಖೆಗೆ ಸಲ್ಲಿಸಲಾಗಿಲ್ಲ. ನಿಪಿ-13 ಆಡಿಟ್ ವರದಿಯ ಎಕ್ಸ್‌ಟ್ರಾಕ್ಟ್‌ಎಂದರೆ ಸರಿ. ನಿಪಿ-13 ರಲ್ಲಿ ತೋರಿಸಲಾಗಿರುವ ಆದಾಯದ ಬಾಪ್ತನ್ನು ಹಿಂದಿನ ವರ್ಷದ ಆಡಿಟ್ ವರದಿಯ ಮೇಲೆ ನಮೂದಿಸಲಾಗಿದೆ. 2001-2002 ರ ಆಡಿಟ್ ವರದಿಯನ್ನು ಜಾರ್ಜ್ ಜೋಸೆಫ್ ಅಂಡ್ ಕಂಪನಿಯವರು ತಯಾರಿಸಿರುತ್ತಾರೆ. 2002 ರಿಂದ 2007 ರ ಆಡಿಟ್ ವರದಿಯನ್ನು ಚಾಸಾ-16 ರವರು ತಯಾರಿಸಿರುತ್ತಾರೆ. ಸಾಕ್ಷಿ ಮುಂದುವರೆದು 2005-2006 ರಲ್ಲಿ ಆಡಿಟಿಂಗ್ ಆಗಿರುವುದಿಲ್ಲ. 2001 ರಿಂದ 2007 ರವರೆಗೆ ನಾನು ಎಲ್ಲಾ ಆಡಿಟ್ ವರದಿಯನ್ನು ನಾನು ಒಪ್ಪುವುದಿಲ್ಲ.

ನಿಪಿ-13 ರಲ್ಲಿ ವ್ಯತ್ಯಾಸದ ಮೊತ್ತವನ್ನು ಹೊರತುಪಡಿಸಿ ಉಳಿದ ಯಾವುದೇ ಅಂಶಗಳು ಸರಿ ಇರುವುದಿಲ್ಲ. ನಿಪಿ-13 ರಲ್ಲಿ ಇರುವ ಧರ್ಮದರ್ಶಿಗಳ ಕೊಡುಗೆ ಮೊತ್ತ ರೂ.1,32,61,010/- ಗಳಿಗೆ ಸಂಬಂಧಿಸಿದಂತೆ ಯಾವುದೇ ಲೆಕ್ಕ ಪರಿಶೋಧನೆಯಾಗಿಲ್ಲ ಎಂದರೆ ಸರಿ. 2001 ರಿಂದ 2006 ರವರೆಗೆ ಪ್ರತಿ ಹಣಕಾಸು ವರ್ಷದ ಟ್ರಸ್ಟಿನ ಒಟ್ಟು ಆದಾಯ ಮತ್ತು ವೆಚ್ಚದ ಮೊತ್ತವನ್ನು ಹೇಳಲು ಸಾಧ್ಯವಿಲ್ಲ.

ನಿಡಿ-4 ಆದಾಯ ಮತ್ತು ವೆಚ್ಚದ ಬಾಪ್ತನ್ನು ನೋಡಿ ಪರಿಶೀಲಿಸಿ ಆದಾಯ ತೆರಿಗೆ ಇಲಾಖೆಗೆ ದಾಖಲಿಸಿ ಅಂದಿನ ಕಾರ್ಯದರ್ಶಿಗಳಾದ ಫ್ರಾಸಾ-6 ರವರು ಒಪ್ಪಿ ಸಹಿ ಮಾಡಿರುತ್ತಾರೆ ಎಂದರೆ ಸರಿ. ಸಾಕ್ಷಿ ಮುಂದುವರೆದು ನಿಡಿ-4 ನ್ನು ಬಿಲ್ಲು ಮತ್ತು ವೋಚರ್‌ಗಳು ಇಲ್ಲದ ಕಾರಣ ಪುಸ್ತಕಗಳ ಆಧಾರದ ಮೇಲೆ ವರಮಾನ ತೆರಿಗೆ ಇಲಾಖೆಯಿಂದ ನಮಗೆ ನೋಟೀಸ್ ಬಂದ ಕಾರಣ ನಿಡಿ-4 ನ್ನು ನಾವು ತಯಾರಿಸಿ ಸಲ್ಲಿಸಲಾಗಿರುತ್ತದೆ. ನಿಡಿ-4 ನ್ನು ಸಲ್ಲಿಸುವ ಸಮಯಕ್ಕೆ ನಾನು ಅಧ್ಯಕ್ಷನಾಗಿದ್ದೆ. ದಿ: 04.02.2007 ರಂದು ಟ್ರಸ್ಟ್‌ನ ಗುಮಾಸ್ತರಾದ ಶ್ರೀಮತಿ ಉಮಾವತಿ ರವರಿಗೆ ಸಾಕ್ಷಿ ಬರೆದಿರುವ ಪತ್ರವನ್ನು ತೋರಿಸಲಾಗಿ ಸಾಕ್ಷಿ ಅದನ್ನು ಒಪ್ಪಿದ ಮೇರೆಗೆ ನಿಡಿ-6 ಎಂದು ಗುರುತಿಸಲಾಯಿತು. ಸಾಕ್ಷಿಯು ಮುಂದುವರೆದು ಇದಕ್ಕೆ ಸಂಬಂಧಿಸಿದಂತೆ ಮುಂದುವರೆದ ಪತ್ರಗಳು ಸಹ ಇದ್ದು, ಅವುಗಳ ಮೂಲಕ ಎಲ್ಲಾ ಲೆಕ್ಕ ಪತ್ರಗಳನ್ನು ಬಿಲ್ಲು ಮತ್ತು

ವೋಚರ್ ಗಳನ್ನು ನೀಡದ ಕಾರಣ ವಾಪಸ್ಸು ನೀಡಲಾಗಿರುತ್ತದೆ. ಸಾಕ್ಷಿಗೆ ಮತ್ತೊಂದು ಪತ್ರವನ್ನು ತೋರಿಸಲಾಗಿ ಸಾಕ್ಷಿ ಅದನ್ನು ನಿಡಿ-6 ಕ್ಕೆ ಸಂಬಂಧಿಸಿದಂತೆ ಮುಂದುವರೆದ ಪತ್ರ ಎಂದು ಒಪ್ಪಿದ ಮೇರೆಗೆ ಅದನ್ನು ನಿಡಿ-7 ಎಂದು ಗುರುತಿಸಲಾಯಿತು. ಸಾಕ್ಷಿಗೆ ಮತ್ತೊಂದು ಪತ್ರವನ್ನು ತೋರಿಸಲಾಗಿ ಅದು ತನ್ನದೆ ಬರವಣಿಗೆ ಎಂದು ಒಪ್ಪಿದ ಮೇರೆಗೆ ಸದ್ರಿ ಪತ್ರವನ್ನು ನಿಡಿ-8 ಎಂದು ಗುರುತಿಸಲಾಯಿತು. 1 ನೇ ಆರೋಪಿಯ ಜ್ಞಾನಗಂಗಾ ಟ್ರಸ್ಟ್ ನ ಅಧ್ಯಕ್ಷರಾದ ಅವಧಿ ದಿ: 08.12.2006 ಕ್ಕೆ ಮುಕ್ತಾಯವಾಗಿರುತ್ತದೆ. ದಿ: 09.12.2006 ರಿಂದ ನಾನು ಅಧ್ಯಕ್ಷನಾಗಿ ಫ್ರಾಸಾ-1 ರವರು ಕಾರ್ಯದರ್ಶಿಗಳಾಗಿ ಫ್ರಾಸಾ-6 ರವರು ಖಜಾಂಚಿಗಳಾಗಿ 3 ವರ್ಷಗಳ ಕಾಲ ಕಾರ್ಯ ನಿರ್ವಹಿಸಿರುತ್ತೇವೆ. ದಿ:09.12.2006 ರಿಂದ ದಿ:10.04.2007 ರವರೆಗೆ ಟ್ರಸ್ಟ್ ಗೆ ಸಂಬಂಧಿಸಿದಂತೆ ಯಾವುದೇ ಕಟ್ಟಡ ಕಾಮಗಾರಿ ನಡೆದಿಲ್ಲ ಎಂದರೆ ನನಗೆ ನೆನಪಿಲ್ಲ. ನನಗೆ ಪಿ ಆರ್ ಸುರೇಶ್, ತೇಜಸ್ ಆಸೋಸಿಯೇಟ್ಸ್ ಸಿವಿಲ್ ಇಂಜಿನಿಯರ್ ಕುಶಾಲನಗರ ಇವರ ಪರಿಚಯ ಇರುವುದಿಲ್ಲ. 2001 ರಿಂದ 2007 ರವರೆಗೆ ಯಾವ ಬ್ಯಾಂಕಿನಲ್ಲಿ ಎಷ್ಟೇಷ್ಟು ಸಾಲ ಇತ್ತು ಎಂದು ನನಗೆ ಹೇಳಲು ಬರುವುದಿಲ್ಲ, ಆದರೆ ಬ್ಯಾಂಕಿನಲ್ಲಿ ಸಾಲ ಇತ್ತು. ನನ್ನ ಅಧ್ಯಕ್ಷತೆಯ ಅವಧಿಯಲ್ಲಿ ವಾಹನ ಸಾಲ ಹೊರತುಪಡಿಸಿ ಬೇರೆ ಸಾಲ ಪಡೆದಿರುವ ಬಗ್ಗೆ ನನಗೆ ನೆನಪಿಲ್ಲ. ದಿ: 10.04.2007 ಕ್ಕೆ ಟ್ರಸ್ಟಿನ ಮೇಲೆ ಸಾಲ ಪಡೆಯುವ ಉದ್ದೇಶಕ್ಕಾಗಿ ಸುರೇಶ್ ಸಿವಿಲ್ ಇಂಜಿನಿಯರ್ ಇವರ ಮೂಲಕ ಟ್ರಸ್ಟಿನ ಕಟ್ಟಡವನ್ನು ರೂ.1,48,51,000/-ಗಳಿಗೆ, ಜಾಗದ ಮೌಲ್ಯ ರೂ.48,00,000/- ಮತ್ತು ತಡೆಗೋಡೆ ಮತ್ತು ಶೆಡ್‌ಗೆ ಸಂಬಂಧಿಸಿದಂತೆ ರೂ.5,72,000/-ಒಟ್ಟು ರೂ.1,99,23,000/-ಗಳ ಮೌಲ್ಯ ಮಾಪನ ಮಾಡಿಸಿ ಕಾರ್ಪೊರೇಷನ್ ಬ್ಯಾಂಕಿಗೆ ಸಲ್ಲಿಸಲಾಗಿದೆ ಎಂದರೆ ನನಗೆ ನೆನಪಿಲ್ಲ.

ಮುಂದುವರೆದ ಪಾಟೀ ಸವಾಲಿಗೆ ವಕೀಲರು ಕಾಲಾವಕಾಶ ಕೋರಿರುತ್ತಾರೆ ನೀಡಲಾಯಿತು.
(ನನ್ನ ಉಕ್ತಲೇಖನದಂತೆ ತೆರೆದ ನ್ಯಾಯಾಲಯದಲ್ಲಿ ಬೆರಳಚ್ಚು ಮಾಡಲಾಗಿದೆ.)

ಓದಿ ಹೇಳಿ ಕೇಳಿ ಸರಿ ಇದೆ.

ಸಹಿ/-

ಪ್ರ ದ ನ್ಯಾ ದಂ, ಕುಶಾಲನಗರ,

CC No. 1157/2010
Pw-5

CC No. 1157/2010
Pw-5